

ESI.A.No. 28-2021

RW-1,

ದಿನಾಂಕ: 30-07-2025 ರಂದು ಸಾಕ್ಷಿಯನ್ನು ಕರೆಯಿಸಿ ಪ್ರಮಾಣ ವಚನ ಬೋಧಿಸಲಾಯಿತು.

ಪಾಟೀ ಸವಾಲು:- ಅರ್ಜಿದಾರರ ಪರವಾಗಿ: ಶ್ರೀ. ಆರ್ ಎಸ್ ವಕೀಲರಿಂದ :

ಅರ್ಜಿದಾರರು ಲೇಬರ್ ಕಾಂಟ್ರಾಕ್ಟರ್ ಆಗಿರುತ್ತಾರೆ ಎಂದರೆ ಸರಿ . ಅರ್ಜಿದಾರರು JUSCO Company ಯ ಟೆಂಡರ್ ಅಗ್ರಿಮೆಂಟ್ ನ ಸಲುವಾಗಿ ಇ.ಎಸ್.ಐ. ಕೋಡ್ ನ್ನು ಪಡೆದುಕೊಂಡಿರುತ್ತಾರೆ ಎಂದರೆ ನನಗೆ ಗೊತ್ತಿಲ್ಲ . ಎದುರುದಾರರು ವಂತಿಗೆಯನ್ನು ಏಪ್ರಿಲ್ 2012 ರಿಂದ ಜನವರಿ 2015 ರವರೆಗೆ ಕೇಳಿರುತ್ತಾರೆ ಎಂದರೆ ಸರಿ . ಎದುರುದಾರರು ಅರ್ಜಿದಾರರಿಗೆ ಒಂದು ಷೋಕಾಸ್ ನೋಟೀಸ್ ನ್ನು ನೀಡಿ ರೂ. 3,64,650/- ವಂತಿಗೆಯನ್ನು ಕಟ್ಟುವಂತೆ ಸೂಚಿಸಿರುತ್ತಾರೆ ಎಂದರೆ ಸರಿ . ನಂತರ 04.03.2016 ರಂದು ಅರ್ಜಿದಾರರು ಪತ್ರವನ್ನು ಬರೆದು ಯಾವುದೇ ಕೆಲಸ ಸಿಗದ ಕಾರಣ ಅವರ ಸಂಸ್ಥೆಯನ್ನು 2011 ರಲ್ಲೇ ಮುಚ್ಚಿರುತ್ತಾರೆ ಎಂದು ತಿಳಿಸಿರುತ್ತಾರೆ ಎಂದರೆ ಸರಿ . ನಂತರ 15.12.2016 ರಲ್ಲಿ ಸೆಕ್ಸ್ ನ್ 45 ಅಡಿಯಲ್ಲಿ ಆದೇಶವನ್ನು ಹೊರಡಿಸಿ ರೂ 3,64,650/- ಎಂದರೆ ಸರಿ . ಸದರಿ ಆದೇಶವನ್ನು ಈ ನ್ಯಾಯಾಲಯದ ಮುಂದೆ ಇ ಎಸ್ ಐ ಎ 36/2017 ರ ಅಡಿಯಲ್ಲಿ ಪ್ರಶ್ನಿಸಿರುತ್ತಾರೆ ಎಂದರೆ ಸರಿ .

ಈ ನ್ಯಾಯಾಲಯವು ಸದರಿ ಆದೇಶವನ್ನು ಅನುರೂಪತೆ ಗೊಳಿಸಿ ಮತ್ತೊಮ್ಮೆ Assessment ಮಾಡುವಂತೆ ಸೂಚಿಸಿರುತ್ತಾರೆ ಎಂದರೆ ಸರಿ . ಆ ನಂತರ ಅರ್ಜಿದಾರರನ್ನು ಮುಧ್ರು ಸುನಾವಣೆ ಗೆ ಹಾಜರಾಗುವಂತೆ ಸೂಚಿಸಲಾಗಿತ್ತು ಎಂದರೆ ಸರಿ . ಅರ್ಜಿದಾರರು ದಿನಾಂಕ 20.02.2020 ರಂದು ಮುಧ್ರು ಸುನಾವಣೆ ಗೆ ಹಾಜರಾಗಿರುತ್ತಾರೆ ಎಂದರೆ ಸರಿ . ಸದರಿ ಮುಧ್ರು ಸುನಾವಣೆ ಯಲ್ಲಿ ಈ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ನಿ ಎ-1 ರಿಂದ 9 ನ್ನು ಹಾಜರುಪಡಿಸಿರುತ್ತಾರೆ ಎಂದರೆ ಸರಿ . ನ್ಯಾಯಾಲಯದಲ್ಲಿ ಹಾಜರು ಪಡಿಸದೇ ಇರುವ ದಾಖಲಾತಿಗಳನ್ನು ಕೂಡ ನಾವು Re-Assessment ಕಾಲಕ್ಕೆ ಪರಿಗಣಿಸುತ್ತೇವೆ ಎಂದರೆ ಸರಿ . ನಂತರ ಅರ್ಜಿದಾರರಿಗೆ Wage Register and Attendance Register ಅನ್ನು ಹಾಜರುಪಡಿಸುವಂತೆ ಸೂಚಿಸಿದರಿಂದ ಅವರು ಮತ್ತೊಂದು ದಿನಾಂಕದಂದು ಹಾಜರು ಪಡಿಸಿರುತ್ತಾರೆ ಎಂದರೆ ಸರಿ .

ಅರ್ಜಿದಾರರ ಪರ ವಕೀಲರು ಮುಂದುವರೆದ ಪಾಟೀ ಸವಾಲಿಗೆ ಸಮಯ ಕೋರಿದ್ದು ಸಮಯ ನೀಡಲಾಯಿತು.

ಮರು ವಿಚಾರಣೆ: ಇಲ್ಲ

(ಸಾಕ್ಷಿಯು ಕೊಟ್ಟ ಸಾಕ್ಷ್ಯವನ್ನು ನನ್ನ ಉಕ್ತ ಲೇಖನದಂತೆ ಬಹಿರಂಗ ನ್ಯಾಯಾಲಯದಲ್ಲಿ
ಗಣಕೀಕರಿಸಲಾಯಿತು.)

(ಮೇಲಿನ ಸಾಕ್ಷ್ಯವನ್ನು ಸಾಕ್ಷಿಗೆ ಓದಿ , ತಿಳಿಸಿ , ಹೇಳಿದಾಗ ಅವರು ಸರಿ ಇದೆ ಎಂದು ಒಪ್ಪಿದ್ದಾರೆ).

(ಸಂಧ್ಯಾರಾವ್ ಪಿ.),
ಅಧ್ಯಕ್ಷಾಧಿಕಾರಿಗಳು/ ಜಡ್ಜ್
ಇ.ಎಸ್.ಐ.ನ್ಯಾಯಾಲಯ,
ಮೈಸೂರು.